





logi






logi





logi







ತುರ್ಫಯವರು ಮತ್ತೆ ಈ ಕೋಟಿಗೆ ಮುಕ್ಕಿಗೆ ಹಾಕಿದ್ದರು ಎಂಬ
ಸುಧಿ ಬಂದಿತು. ಅದುದಿನದ ಆಳಶೊ ಎರಡು
ಹಾರಣಗಳಾಗಿ ಸನ್ಯಾಸ ಮುಂದ ಬರುವೊಬ್ಬುತ್ತು;

14



ರಾಜ್ಯಕ್ಕೆ ಈ ಅಗ್ರಹಾಗಿದ್ದ ಒಮ್ಮೆ ಜನರೂ ಈಗ ಮತ್ತು
ಸನ್ಯಾಸ ಪ್ರಭಾಷ್ಯಿತನ ಮುದ್ದು ಮಾರಣ್ಣ ಆವಶ್ಯಕ
ಆಪರಾಧಿಯಾಗಿ.

ಬ್ರಹ್ಮಾಂಡೀಯೆನ ಪಯಸ್ವಿ ಮತ್ತು ಸನ್ಯಾಸಿ ತಾನ
ಹಿಂಯ ಸ್ವಾರ ಎರಡು ಹಾರಣಗಳಂದೆಯ ಸನ್ಯಾಸ ಸದಸ್ಯರು
ಆಪನಿ ಮಾತನ್ನು ಕೇಳಲು ಸಿದ್ಧಾಗಿದ್ದು.



15

logi

ಹಲಿನ್ನೆ
ಎವರ ಅರ್ಥಿ ಏವ ದೊಂದಿಂದಾಗಿ ಮಾತ್ರಾಗ
ಅವನು ಎಷ್ಟು ಹಾಂತಿರಿಗೆ ಸ್ವಾಂತ್ಯದ ಕಳಬಬಾಯ
ಅವನ ಮಾತನ್ನು ಗಂಭೀರವಾಗಿ ಕಿರಿಸಿಕೊಳ್ಳಲು
ಸಾಧಿಸಿರಲ್ಲ, ಅದು ಅರ್ಥಿ ಅವನ ಪ್ರಾಣಾಂತರಿಗಳನ್ನು
ಮಂಗಿ ಮೆಚ್ಚಬಿಲ್ಲಾ ತನ್ನ ಸಾಧನ ಕಿರಿಸಿಕೊಂಡು
ಮಂತ್ರಾಂತರದಂದು ಸ್ವಾಮಣಿಗೆ ಶುರಬಿಂಬಿ ಗ್ರಹಿ ಎಂದು
ಹೇಳಿದ ಅಷ್ಟು ಅನ್ಯಾನ್ಯವರು ಅರ್ಥಿ ಸ್ವಾಮಣಿಗಳನ್ನು
ಉತ್ಸಾಹ, ನಾರ್ಮಣಿ ಆಪಣಾದಿಯಲ್ಲ, ಎಂಬ
ಕಿರಿಸಿಕೊಂಡಿದ್ದು.

ಅಪರೆ ನಾಯಿಕೆ ಹಂತಾಂದಿಕಾರಣಾಗಿದ್ದು
ಕೃಷ್ಣರಾಜ ಸ್ವಾರ್ಥಿ ಉದ್ದೇಶ ಈ ಪದ್ಯನು
ಮತ್ತು ಶ್ರಾವಣಿಗೆ ಈ ತಾನಿಗಿಂತಿಂದಿಕ್ಕಾಗಿ
ಹಾನಿಗಳಿಗೆ ಆಳಿಸಿಕೊಂಡು ಮಾತ್ರಾಗಳಾಗಿ ಉತ್ಸಾಹ
ಆಂದು ಕಾಣಿದ್ದು.




16

17

logi

ಅರ್ಮಾನವ ಅಥವಾ ಪರಮಾರ್ಥದೇಹ ಎಂದು
ಅನ್ವಯಿತಂಗ ವಿಜ್ಞಂದೆಪವಾಗಿ ವಿಸ್ತಿತ.




18

ತನ್ನ ಧರ್ಮಾಲ್ಯಾದಿನಿಂದ ತನ್ನ ಮಾರ್ಗಾಳ್ಯಾದಿನಿಂದ
ಮದವೆ ಮಾರ್ಕಿಂಗಾಳ್ಯಾದಿನ್ ಪ್ರಾಯೋಗಿಕಾಳ್ಯಾದಿನಿಂದ
ಮಾರ್ಗಾಳ್ಯಾದಿನ್ ಎಂದು ಪ್ರಾಯೋಗಿಕಾಳ್ಯಾದಿನಿಂದ
ಅಧಿಕಾರಿಯಾಗಿ ಅದರ ತನ್ನ ದುಬಿ ಮತ್ತು ಗ್ರಂಥಾಗಾಗಿ
ಮೂರೊಳಿಗೆ ಒಂದು ಮಾತನ್ನು ಹೇಳಿ : “ನಾನೀ
ಕಣ್ಣಗೆದ್ದರೆ ನಾವಳನ್ನು ಚಿನ್ಹಿ ನೋಡು, ಮಾರ್ಗಾಳ್ಯಾದಿನಿಂದ
ತನ್ನ ತಂದೆಗೆ ಮೌಸ ಮಾಡಿದ್ದು, ನಾನೀ ಮಾಡಬಹುದು”, ಈಗಿಗೆ ಹೇಳಿ ಮಾಡಿದ್ದು.

19

logi

ಅರ್ಮಾನವ ಅಥವಾ ಪರಮಾರ್ಥದೇಹ ಎಂದು
ಅನ್ವಯಿತಂಗ ವಿಜ್ಞಂದೆಪವಾಗಿ ವಿಸ್ತಿತ.





18

ತನ್ನ ಧರ್ಮಾಲ್ಯಾದಿನಿಂದ ತನ್ನ ಮಾರ್ಗಾಳ್ಯಾದಿನಿಂದ
ಮದವೆ ಮಾರ್ಕಿಂಗಾಳ್ಯಾದಿನ್ ಪ್ರಾಯೋಗಿಕಾಳ್ಯಾದಿನಿಂದ
ಮಾರ್ಗಾಳ್ಯಾದಿನ್ ಎಂದು ಪ್ರಾಯೋಗಿಕಾಳ್ಯಾದಿನಿಂದ
ಅಧಿಕಾರಿಯಾಗಿ ಅದರ ತನ್ನ ದುಬಿ ಮತ್ತು ಗ್ರಂಥಾಗಾಗಿ
ಮೂರೊಳಿಗೆ ಒಂದು ಮಾತನ್ನು ಹೇಳಿ : “ನಾನೀ
ಕಣ್ಣಗೆದ್ದರೆ ನಾವಳನ್ನು ಚಿನ್ಹಿ ನೋಡು, ಮಾರ್ಗಾಳ್ಯಾದಿನಿಂದ
ತನ್ನ ತಂದೆಗೆ ಮೌಸ ಮಾಡಿದ್ದು, ನಾನೀ ಮಾಡಿ
ಮಾಡಬಹುದು”, ಈಗಿಗೆ ಹೇಳಿ ಪ್ರಾಯೋಗಿಕಾಳ್ಯಾದಿನಿಂದ ಮಾಡಿದ್ದು
ಮಾಡಿದ್ದು.

19

logi





ಅದುದರಿಂದ ದೈಸ್ಯಮೋನ ಮತ್ತು ಕೃಷ್ಣ ಅವನು
ಮಾಡಿದ ತಮಾವಯಿಂದ ಅಥವಾ ಅವನು ಹೇಳಿದ
ಕಥಗಳಿಂದ ಒಟ್ಟೊ ನಗ್ನತ್ವ ಕಾಲ ಕಳಿಯುತ್ತಿದ್ದಾಗಿ ಅಭಿಯೋ
ಅದನ್ನು ಗಮನಿಸಲೇ ಇಲ್ಲ.

ಅಭೇದೋ ಕೃಷ್ಣಯೋನನ್ನು ಲೆಕ್ಕಿಸೆಂಬ್ ಪದವಿಗೆ
ಸ್ವಲ್ಪಾಲದ ಕೆಳಗೆ ಏರಿಸಿದ್ದ. ಇದರಿಂದ ಸ್ನೇಹದ ಅನೇಕ
ಸ್ವರೂಪಗಳಿಗೆ ವಿಧಿ.


(24)



ಆಸಮಾಧಾನವಾಯಿತು. ಕೃಷ್ಣಯೋಗಿತೆ ಸೇವೆಯಲ್ಲಿ
ಒರಿಯನಾಗಿದ್ದ ಇಯಾಗೋಗಿ, ತೇರ ಹೊಸಬಾದ
ಕೃಷ್ಣಯೋಗಿ ಈ ಸ್ನೇಹವನ್ನು ಕೊಡುವುದಕ್ಕಿಂತ ತನಗೆ
ಕೊಡಬೇಕಾಗಿತ್ತು ಎನ್ನಿತು. ಇಯಾಗೋಗಿ ಆಗಲೆ
ಕೃಷ್ಣಯೋನನ್ನು ದ್ವೇಷಿಸುತ್ತಿದ್ದ ಎನ್ನುವುದು ನಿಜ; ಆದರೆ ಈಗ
ಅವನು ಅಭೇದೋನನ್ನು ಇನ್ನೂ ದ್ವೇಷಿಸಲು ವ್ಯಾರಂಭಿಸಿದೆ.

(25)

logi



ಇಯಾಗೋನ ಹೆಂಡತ ಎಮಿಲಿಯ ದೈಸ್ಯಮೋನಾ
ಆಪ್ರಸಾಧಿಯಾಗಿದ್ದಳು, ಅಭೇದೋ ತನ್ನ ಶ್ರೀತಿಯು
ಮತ್ತುಗುವಷ್ಠರ ಮತ್ತಿಗೆ ದೈಸ್ಯಮೋನಾನನ್ನು ಶ್ರೀತಿಸುತ್ತಿದ್ದ
ಎಂದು ಅವಳು ಅರ್ಥಮಾಡಿಕೊಂಡಿದ್ದಳು. ಕೃಷ್ಣಯೋ,
ಅಭೇದೋ ಮತ್ತು ದೈಸ್ಯಮೋನ ಮೂವರ ಅಧಿವರ್ತನೆ ಒಟ್ಟು
ಅಗುವಂತೆ ಮಾಡಲು ಇಯಾಗೋಗಿ ಉಪಾಯವನ್ನು
ಹುಡುಕುತ್ತಿದ್ದು.

ಇಯಾಗೋಗಿ ಬಹಳ ಚತುರ.


(26)



ದೇಹದ ಯಾತ್ರೆಗಿಂತ ಮನುಷ್ಯನಿಗೆ ಮಾನಸಿಕ ಯಾತ್ರನೆ
ಹೆಚ್ಚು ಹಿಂದೆಯನ್ನು ಕೊಡುಬಳ್ಳಿದ್ದು ಎಂದು ಅವನಿಗೆ ತಿಳಿದಿತ್ತು.
ಗಂಡಹಂಡಿಯಿರ ನಡುವೆ ಅನುಯಿ

(27)


logi



ಒಕ್ಕೂಟ ಬಲವಾದ ವರಕ್ಕಿಂತ ಕ್ರಮಾದಿಯ ಎಂದು
ಅವನಿಗೆ ಕಿರಿತ್ತು. ಸ್ಥಾಪಿತ ಅರ್ಥಾದ ಸಂದರ್ಭದಲ್ಲಿ
ಹಂತಕರ್ಮನ್ನು ಟೆಪ್ಪಣಿಸುವುದು ಎಂದು ಅವನ ಅರ್ಥಾದ
ಕೊಂಡಿನಿಂದಿರು ಪರಿಣಾಮ ಅರ್ಥಾದ ಸ್ಥಾಪಿತನ್ನು
ಹಿಂಬಣು ಅರ್ಥಾ ತ್ವರಿತ ಅರ್ಥಿನಿಂದ
ಹಿಂಬಣು ಸಂಧಾರಿಸುವುದಂತಹ ಅವರ್ತನೆಯಿದೆ.



ಉತ್ತರವಾಗಿ ಮೊತ್ತಾದ್ದಿನ ಮೇಲೆ ಮೊತ್ತಾದ್ದಿನ
ಸಂಭಾರ ಸಂಧಾರಿಸುವುದು ಕೇಳಿ ನಾನ್ ಸ್ಥಾಪಿತ

logi



ದ್ವಾರಾ ಸಂಕೋಚಿಸಿದ್ದ ಮುಖಗಳು. ಮುದ್ದು ಮತ್ತಿಯಲ್ಲಿ
ದರಿಯಾತ್ಮ ಪ್ರತಿಯಾನ್ಯಾಸ ಅರ್ಥಾದ ಮುದ್ದು ಅವನ ಸುಂದರ
ವ್ಯಕ್ತಿ ದೃಷ್ಟಿಸಿನಾಗಿ ಸುಧಾರಿಸಿದ ಕಾಣ್ಣಿಗೆ ಮದ್ದಾರಾನೆ
ಮಾಡುತ್ತ್ವಾದ್ದು. ಆ ರಾತ್ರಿ ತನ್ನ ಉಂಡಾಯವನ್ನು
ಕಾಯಾಗಿಸಿಕೊಂಡಿರಿದ್ದ ಇಯಾಗೀ ತೇವಾನಿಸಿದೆ.
ಅವನಿಗೆ ಈ ದ್ವಾರಾ ದೃಷ್ಟಿಸಿರುತ್ತಾನ್ನು ಅತಿಯಾಗಿ
ಶ್ರೇಷ್ಠ ರಾಜುಂಗಾಗೆ ಅನ್ನಿಂದ ಮನುಷ್ಯನ್ನು
ದರಿಯಾಯಾಯಿತು. ಹ್ಯಾಮೇನನ ಅರ್ಥಾದ್ದಿನನ್ನು
ಮದ್ದಾರಾಯಾದ್ದನ್ನು ಕೇಳಿ ಅವನ ಕೃದರ್ಶ ಬಡೆಯಿತು. ತನ್ನ
ಕರ್ತಕರ್ಮನ್ನು ಮೂರಂಭಸಲು ನೀರವಾಗುವ ಮನುಷ್ಯ ಅತನೇ
ಎಂದು ಇಯಾಗೀಗೆ ತೆಳಿಯಿತು.

31 logi



ಒಗರಿಸುತ್ತಿದ್ದಾರು ಕಾನು ಸಮುದ್ರವಾಗಿರು, ಉದ್ದರಿಸಿ
ಕ್ರಾಂತಿ ಅನ್ವಯ, ಅಂಗ ಶಕ್ತಿ ಕೊಡಬೇಕು ಅಂಥ ಹೀಗೆ,
ಹಣಗಿ ಅದರಲ್ಲಿ ತನ್ನ ಮಾಡಿದನು ತನ್ನ ರ್ಥಿತಿಗೆ
ಈಸಿಯೇ ಎಂದು ತಳಾಗ ಅವನು ಕೂಪಾದಿ ಮುಚ್ಚತ್ತ
ಖ್ಯಾತಿನ ಲ್ಯಾಫೋ ಪದವಿಯನ್ನು ಕ್ರಾಂತಿಯಾದು ಅವನನ್ನು
ಗಳಿಸಾರು ಮಾಡಿ.

ಒಗರಿಸುತ್ತಿದ್ದಾರು ಕ್ರಾಂತಿಯಾದು ಪ್ರಾಯಮಾಡುತ್ತೇ
ಮಂತ್ರ ಮಾಡಿದ್ದು ನಾನ್ಯಾಗಿ ಮತ್ತು ಪ್ರಯೋಗಿಸಿ
ಅದರ ದಾಸ ಮಾಡಿದ್ದ ಲ್ಯಾಫೋ ಕ್ರಾಂತಿಯಾದು, ಈ
ಮಾಡಿದ್ದರೂ ಅದರಲ್ಲಿ ನಾನ್ಯಾಗಿಸಿದ್ದ ಸ್ವಾರ
ಬ್ರಹ್ಮಾದು.



36




37

logi

ರಾಜುಗಿರಿ ಕ್ರಾಂತಿ ಬುದ್ಧಿ ನ್ಯಾಯಕ್ಕೆ ಸ್ವಾರ್ಥ ಕಾಣಿ
ಸೇವಿಸಿದ್ದಾರುತ್ತಿರುತ್ತಾರೆ.

ಈ ಸ್ವಲ್ಪ ಮಾಡಿದ್ದ ಮತ್ತು ವಿವಿಧ ನಾನ್ಯಾಗಿ
ಸುಧಾರಿಸಿ ತನ್ನ ರ್ಥಿತಿನ್ನು ಹೀಗೆ ತಳಾಗಿ
ನಾನ್ಯಾಗಿ ಅಂತ ಮಾಡಿದ್ದಾರು ಮತ್ತೊಂದು ವ್ಯಾಪಕ
ಕ್ರಾಂತಿಯನ್ನು ಕ್ರಾಂತಿಯಾದು. ಕ್ರಾಂತಿಗೆ,
ಮಾಡಿದ್ದೀರು ಮತ್ತು ತಳಾಗಿಯಾಗಿ ತನ್ನ ಗುಂಡಂದಿರ
ಮೇರೆ ಕಾಣು ಪ್ರಾಯಮಾಡುತ್ತಾರೆ.




38




39

logi



40

41 logi



42

43 logi



ಸಮಯಕ್ಕೆ ಸರಿಯಾಗಿ ಅಥವೊ ಮತ್ತು ಇಯಾಗೋ
ಮನಯನ್ನು ಪ್ರವೇಶಿಸಿದ್ದು.

(44)

ಇನ್ನೊಂದು ಕೊರಡಿಯಾದ
ಹೃಷಿಯು ಹೆಚ್ಚಿನಿಧಿಯನ್ನು
ಹಂಡಿ ರಾಮಗೌಡ, 'ಇದು ನಂಗಿ
ಇನ್ನುಖಾಗಿವೆದಲ್ಲ,' ಎಂದು ತಂಗೆ
ಹೋಕಿಲವ. ಇಯಾಗೋ
ಸಮಜಾತಿಯನ್ನು ಅಥವೊ
ಇನ್ನುವರೆಲ್ಲ ಕೊಡಲ್ಪರಿ ಇಯಾಗೋನನ್ನು
ಆವಾಸ ಮಾತ್ರ ಕಾರಣವನ್ನು ಕೇಳಿದೆ. ಮೂರೊನ ಮನಸ್ಸಿನ್ನು
ರತ್ನ ವಿಭಯಗಳ ತರುಗಳಿಗೆ ಸ್ವಾತೇಶದ ಒತ್ತಡವನ್ನು
ಕಳಿಮ ಮಾಡಲು ಇಯಾಗೋ ಮತ್ತು ಶ್ರೀಕೃಷ್ಣ. ಆದರೆ
ಅಥವೊ ಒಬ್ಬಲ್ಲಿ.

ಎಷ್ಟೇ ನೇರಗಳನ್ನು ಹೇಳಿದ ಮೇಲೆ ಕಡೆಗೆ ಇಯಾಗೋ,
ಹೃಷಿಯೊ ದ್ವೈಮೌನಾ ಜೀವತಿಗೆ ಅವೈಗೂದು ಸಮಯವನ್ನು
ಕಳಿಯುವುದು ತಂಗೆ ಇನ್ನುಖಾಗಿವೆಲ್ಲ ಎಂದು ಉತ್ತರೀಕಾರಿ.
ಬ್ರಹ್ಮ ಆಗಲಿ ಹೃಷಿಯೊ ಇನ್ನು ತಮ್ಮ, ಅವನ
ಆರ್ಥರ್ವಾಯೆ ವಿವರ.

(45) logi



ಮನಿಸೊನ್ನೆಲ್ಲಾ ಹೊಸಿಗಿ ಸುಖರವಾಗಿತ್ತು, ಆದರ
ರ್ಯಾಷ್ಟೋನ ತನ್ನ ಗಂಡನನ್ನು ವಿಜಾಹಿಯು ಶ್ರೀಕೃಷ್ಣನ್ನು,
ಆದೆರಿಂದ ಈ ವಿಜಯವಾಗಿ ಅಥವೊ ಹಂತಕುವ
ಹಾರಣಾವಲ್ಲಿ ಎಂದು ಹೇಳಿದೆ.

ಅಥವೊನ ಮನಸ್ಸಿನಲ್ಲಿ ಸಂಕರಿಸಿದ ಬೀಜಗಳನ್ನು ಬ್ರಹ್ಮ
ಎಂದು ಇಯಾಗೋಗೆ ಅರ್ಥವಾಯಿತು.

(46)

ಉತ್ತರಿಸಿ ದ್ವೈಮೌನಾ ಸಾಧನೆ
ಉತ್ತರಿಸಿಲ್ಲಿ ಸ್ವಯಂಖರಿತಾರ್ಥಿ,
ಅಥವಾ ಸ್ವಾತೇಶ ಎಂದು ತಮ್ಮ
ರ್ಯಾಷ್ಟೋನಾದ ಆರ್ಥರ್ವಾಯೆ ಅಂದು
ಆದೆ ಶ್ರೀಕೃಷ್ಣ ಅಥವಾಗಿ
ಖಾಂಡಾಯಾಗಿ ಸಂಬಂಧಿತ ಈ ಕ್ಷಣಿಕಾಯಾದ್ಯಾಸ
ವಿಭಕರಾಯಾಗಿ.

ಕುಳಿ ರಾಜಾ ಸಂತರ ಇಯಾಗೋನ
ಹಂಡಿ ಎಂಬೆಂದು ಗಂಡನೆ ಒಂದು

ಕರವ್ಯಾಸನ್ನು ತೋರಿಸಿದೆನು. ಆದು ಯಾಂಗಿ ಸೇರಿದ್ದು ಎಂದು
ಆವಾಗಿಂದಿರು ಗುಣ ಎಂದು ಹೇಳಿದೆನು. ಇಯಾಗೋ
ವಿಭಾವನೆ ಗಮನಿಸುತ್ತಿದ್ದ ಯಾಂಗಿ; ಆದು ರ್ಯಾಷ್ಟೋನಾಗಿ
ಖಾಂಡಿಂದು ಕೂಡಲ್ಪರಿ ಗುರುತಿಸಿದ. ಇನ್ನುಖಾಗಿ ಅವನಿಗೆ
ಅದು

(47)

logi

ಸ್ವಾಮೀನಾಗಿ ಅವರು ಬೆಳವಣಿ ಕೊಟ್ಟ
ಉತ್ತರಿದ್ದರೂ, ಅದುದ್ದ ಅವರಿಗೆ ಇಲ್ಲಾ ಎನ್ನಿಬಿಡು
ಬಂತು. ಅವನು ಕಿರಿದ ತನ್ನ ಕಡಯ ಹಂಪಿನಿಷ್ಠ
ಹಂಪಿಗಳ ಪೂರ್ವಿಷ್ಟು.

ಮುಯದಿನ ಅವನು ಕೃಷಿಯನಿಷ್ಠ ಕಂಡಿಗ
ಕೃಷಿಯನಿಷ್ಠ ಈಸಿಯೋ ಮತ್ತೆ ಆರ್ಥಿಕ ಅನುಭಾಗವಂತ
ಪರಿಗಳ ನಾಯಕರ್ಥ ಎಂಬಿದನಿಷ್ಠ ಪರಿಸಾ ಕೃಷಿಯನಿಷ್ಠ
ಸಂಕೀರ್ಣವಾದಿಸಲು ಶ್ರವಿಸ್ತಿಸಿದ್ದರು.

ಅದನ್ನು ಲಾಜ್ಜಾಪಾತ್ರ ಅಂತಹ ಅಂತಹ ಅಂತಹ
ಬಂಧು ತಿಳಿದಿರಿ ಅಂತಹ ಅವ ಪರಾಮಾರ್ಥಿಕ
ಪರಾಮಾರ್ಥಿಕ. ಅದುಗೂ ಅಂತಹಾಗಿ ಅವನು ಅಲ್ಲ
ಬಂಧುಗಳಿಗೆ ಹುಟ್ಟಿ ಕಾಲ ಸ್ವಲ್ಪ ದೇಹಾಂತರ
ತನ್ನ ಕಿಂಡಿಗಳನಿಷ್ಠ ಮರಣಿದೆ ಶ್ರವಿಸಿದ್ದರೂ, ಅವನು
ಕೃಷಿಯನಿಷ್ಠ ಸ್ವಾಮೀನಾಗಿ ಕರ್ತವ್ಯನಿಷ್ಠ ಕೊಟ್ಟಿ



logi

ಅದನ್ನು ಬಂದೂಂಕಳಿಗೆ ಹೊಡುವಂತೆ ಹೇಳಿದ್ದ, ಅದು
ಅವರ ಶ್ರೀತಿಯನಿಷ್ಠ ಮಜ್ಜಸ್ತಾದ ಎಂದು ಹೇಳಿದ್ದ. ಇಂಥಿಯೋ
ಈ ಜಗತ್ತಿನಲ್ಲಿ ತನ್ನ ಅತ್ಯತ್ಮಮ ಸೌಂಡಿನಂದರ ಇಯಾಗ್ಲಿ
ಎಂದು ಧಾರ್ವಿಸಿದ, ಅವನಿಗೆ ಮತ್ತೆ ಮತ್ತೆ ಕೃಷ್ಣಿಕೆ ಹೇಳಿದ,
ಬಂದೂಂಕ ಮನೆಗೆ ಹೊರಟಿ.

ಇದ್ದಾದ ಮೇಲೆ ಅಂದು ಇಯಾಗ್ಲಿ ಅಥವಾ ಹೊತ್ತ
ಬಿಂಬಿಸೇ ಇದ್ದಾಗ ಕೃಷಿಯನಿಷ್ಠ ವಿಷಯವನಿಷ್ಠ ಸೂಕ್ತ ಹೂಗಿ

ಪ್ರಸ್ತಾಪಿಸಲು ಶ್ರಯತ್ವಿಸಿದ್ದ. ಈ ತರುಣ ಬಹುಗೀರಿವರ್ತಿ
ಆರ್ಥಿಕಾದವನು, ತನ್ನ ಪ್ರೇರಣೆ ಬಂದೂಂಕಳಿಗೆ ಹಲವು
ಬಂದೂಂಕಿಗಳನ್ನು ಕೊಟ್ಟಿದ್ದ ಎಂದು ಹೇಳಿದ. ಈವೇ
ರಂಗಾದ ಕಿಂಗ್ ಅವನು ಅವರಿಗೆ ಒಳಿದು ಸುಧರಿಸಿದ
ಕರವಸ್ತುವನಿಷ್ಠ ಕೊಟ್ಟಿದ್ದರೆ, ಅದು ಮನಸನು ಸ್ವಾಮೀನಾಗಿ
ಕೊಟ್ಟಿ ಕರವಸ್ತುವನಿಷ್ಠ ಬಹಳ ಹಣಿಯತ್ತಿತ್ತು ಎಂದು ಹೇಳಿದ್ದರು.

೫೦

೫೧

logi

ಈ ಮೂಲ ಕವಿತ್ಯಾಗಿ ಅಡಿಯಾ ಹಂತ
ನಾರೋವಿನೆಂಬ ನೀವು ವಾಹಿನಿ. ಈ ದ್ವಾರ
ನಾರೋವಿ ಅಂತಃ ಕರ್ಮಾಸ್ತಕ ಇನ್ನು ಈ ಅಂತಃ
ಕರ್ಮಾಸ್ತಕ ಅಂತಃ ಇನ್ನು ಈ ಅಂತಃ ನಾರೋವಿ.

ಒಂದೊಂದು ಪ್ರಾಣಿಗಳಿಗೆ ಸಾಧಾರಣೆಯ ಅಂತಃ
ನಾರೋವಿ ಇನ್ನು ಅಂತಃ ನಾರೋವಿ ಅಂತಃ
ಕರ್ಮಾಸ್ತಕ, ಅಂತಃ ಕರ್ಮಾಸ್ತಕ ಅಂತಃ ನಾರೋವಿ
ಈ ಅಂತಃ ಅಂತಃ ಅಂತಃ ಅಂತಃ ನಾರೋವಿ.



52

logi

ಈ ಮೂಲ ಕವಿತ್ಯಾಗಿ ಅಡಿಯಾ ಹಂತ
ನಾರೋವಿನೆಂಬ ನೀವು ವಾಹಿನಿ. ಈ ದ್ವಾರ
ನಾರೋವಿ ಅಂತಃ ಕರ್ಮಾಸ್ತಕ ಇನ್ನು ಈ ಅಂತಃ
ಕರ್ಮಾಸ್ತಕ ಅಂತಃ ಇನ್ನು ಈ ಅಂತಃ ನಾರೋವಿ.

exchange



53

ಎಂದು ಅಧರೋ ಭಾವಿಸಿದ, ಅಧರೋಗಿ ಕೂಡಲ್ಲ¹
ದ್ವಿಮೋನಂಜ್ಞ ಕೆಂದಬಿಂದಬೇತನ್ಸಿತು. ಅಧರ ಇಯಾಗೋ
ಅವನ ಅನುಮಾನದಲ್ಲಿ ಸತ್ಯಾಂಶವಿತ್ತ ಎಂದು ಮೂದಲು
ನೋಡಬೇಕೆಂದು ಅವನನ್ನು ಒಫ್ಫಿಸಿದ.

ಅಧರೋ ಅಂದು ರಾತ್ರಿ ದ್ವಿಮೋನಂಜ್ಞ ಪ್ರಶ್ನಾಪರಿಂದು
ತೇಮಾನಿಸಿದ. ಈ ಮೆಂದ್ರ ತಾನು ಷ್ವಾಯಿನ ಕೊಲಗಿ
ವಿಷಾದು ಮಾಡುವಂದೂ ಮತ್ತು ಅಧರೋ ಆ ದ್ವಾರ
ಲಷ್ಣಾಪಿನಿನ ವಿಷಯ ಮತ್ತೆ ಕೇಳಿಷಿಲ್ಲವಂದು ಇಯಾಗೋ
ಅಧರೋಗಿ ಭರವಸ ಕೊಟ್ಟಿ.

54

ಎಂದು ರಾತ್ರಿ ಅಧರೋ ದ್ವಿಮೋನಂಜ್ಞ ಕೊಳಗಿ
ಹೊಡಗಿ ಕಣಗಿ ಪರಾಗಾಪ್ರಿಲ್ಲ ಅನ್ವಯಂತ ಗಿಡಿದ. ಈ
ಪ್ರಶ್ನಾಪನ್ನು ಉರಿಕಿರಿಷ್ಟು ಉಂದು ಕರವಾತ್ತನ್ನು ಕೊಳಿದ.
ಅವನು ತಂಡ್ರೆ ಕರವಾತ್ತನ್ನು ಕೊಳ್ಳುತ್ತಿ ತಾನು ಅವರಿಗೆ
ಖಾದ್ಯಗಳಿರುತ್ತಾಗಿ ಕೊಟ್ಟಿ ಕರವಾತ್ತನ್ನೆ ಕೊಡುವಂತೆ
ಕೊಳಿದ.

55

logi

ಉತ್ತರವು ಕಾಮಕಾಲೆಯನ್ನು ಅಂದಿಸಿ ಬಳಸು
ಬಂದಿರುತ್ತಾಗಿ ಇರುತ್ತಾನೆ. ಈ ಸ್ಥಿತಿಯಲ್ಲಿ
ಅವನು ಅದನ್ನು ಅನುಭವಿಸಿ ಮೊழಿಯನ್ನು ಅಂದಿಸಿ
ಹೀಗೆ ಅದು ಅವನ ಹೇಡ, ದೃಷ್ಟಿಯನ್ನು ಇಂ
ಕೋರಿಸಿದ್ದಾರು. ಅನು ಶ್ರವಿಸುತ್ತಿದ್ದ ಈ ಗೋತ್ತ

ಅನು ಪ್ರಾರ್ಥಿಸುತ್ತಿದ್ದಿರು ಅವನ ಅವನ
ಕ್ರಿಯೆಯನ್ನು ಅಂದಿಸಿದ್ದಿರು ಅವನ
ಸಂಭಾಷಿಸಿ.

ಸ್ವಾರ್ಥಿಗಳ ಅನು ಅವನ ಕ್ರಿಯೆಯನ್ನು
ಬಂದಿರುತ್ತಾಗಿ, ಅವನ ಗಮನಿಸಿ ಮರಣಿ ಕ್ರಿಯೆಯ
ಜ್ಞಾನಕ್ಕಿಂತ ಅದು ಅಧಿಕಾರಿ ಅಗ್ನಿ ವಿಷಯದಾದ್ಯಾ.
ಅದು ಆಖ್ಯಾತವಾಗಿಯನ್ನು



ಉತ್ತರವು ಕಾಮಕಾಲೆಯನ್ನು ಅಂದಿಸಿ
ಬಂದಿರುತ್ತಾಗಿ ಇರುತ್ತಾನೆ. ಈ ಸ್ಥಿತಿಯಲ್ಲಿ
ಅವನು ಅದನ್ನು ಅನುಭವಿಸಿ ಮೊಜಿಯನ್ನು ಅಂದಿಸಿ
ಹೀಗೆ ಅದು ಅವನ ಹೇಡ, ದೃಷ್ಟಿಯನ್ನು ಇಂ
ಕೋರಿಸಿದ್ದಾರು. ಅನು ಶ್ರವಿಸುತ್ತಿದ್ದ ಈ ಗೋತ್ತ

ಅನು ಪ್ರಾರ್ಥಿಸುತ್ತಿದ್ದಿರು ಅವನ ಅವನ
ಕ್ರಿಯೆಯನ್ನು ಅಂದಿಸಿದ್ದಿರು ಅವನ
ಸಂಭಾಷಿಸಿ.


ಕ್ರಿಯೆಯನ್ನು ಅಂದಿಸಿದ್ದಿರು ಅವನ ಅವನ
ಕ್ರಿಯೆಯನ್ನು ಅಂದಿಸಿದ್ದಿರು ಅವನ
ಸಂಭಾಷಿಸಿ.



58

59

logi



ದೈವಾಲ್ಯಂ ತನಿಗೆ ಮೇನ ಮಾಡಿದ್ದರು ಮತ್ತು ಮೃತ್ಯು
ಹೃಸಿಯೆನ ಶ್ರೀಗಿ ಪ್ರತಿಮಾಗಿ ಅವನನ್ನು ಶ್ರೀಕಿಷ್ಣಪ್ರತಿಭಾಷ್ಯ
ಎಂದು ಅಧಿಕ್ರಿ ಅವರಿಗೆ ವಿವರಿಸಿದ. ಕರವ್ಯಾ ಪ್ರಸಂಗವನ್ನು
ವಿವರಿಸಿ. ಆ ಹೊತ್ತಿಗೆ ಏಮಿಲಯ ಸ್ವರ್ವತ್ವವಿದೆ.
ಕರವ್ಯಾವು ತನಗೆ ಶಿಶ್ರೂಪ, ಅದನ್ನು ಜಾಯಾಗಿಗೆ ಕಿಳ್ಳೆ ಎಂದು
ಅವಶು ಹೇಳಿದೆ. ಅವು ಲಾಘಾ ಜಾಯಾಗೆ ದೈವಾಲ್ಯಂ
ವಿವರಿಸಿ ತನಿಗೆ ಮಳ್ಳೆಗೆ ಹೇಳುತ್ತಿದ್ದ ಎಂದು ಅಧಿಕ್ರಿಗೆ
ಅರ್ಥವಾಯಿತು.

(60)




ತನ್ನ ಅಸಂಖ್ಯೆಯ ಪರಿಸರದಲ್ಲಿ ಕೊಳ್ಳಬಾಗಿದೆ
ತನ್ನ ನಿರಪರಾದಿ ವಶಿಯನ್ನು ಹೀಲೆ ಮಾಡಿದ್ದ ಎಂದು ಆವಿನಿಗೆ
ಅರ್ಥವಾಯಿತು. ಈ ವಾಪ್ಯಕ್ರಾಂತಿನ್ನು ಮಾಡಿ ಬದುಕಿನಾಗಿದೆ
ಅಧಿಕ್ರಿ ತನ್ನ ಕರಿಯನ್ನು ಹಿರಿದೆ ತನ್ನ ಗಂಟಲನ್ನು
ಕರ್ತಾರಿಕೊಂಡೆ, ಸಹ್ಯ ಮುದ್ದೆ ದೈವಾಲ್ಯಂ ದೇಹದ ಮೇಲೆ
ಬಂದು.

ಆ ಮುದ್ದೆ ಜಯಾಗೋಗಿ ಕ್ಷಾಯಿಯನನ್ನು ಕೊಲ್ಲಲು
ಸಾಧ್ಯವಾಗಿಲ್ಲ.

(61)

logi



ಕ್ಷಾಯಿ ಕೊರ್ಮಾಕ ಜಾಯಾಗೆನಿಂದ ತಪಸಿಕೊಂಡು
ಬಂಧುತ್ವ ಒಮ್ಮೆ ಪ್ರಯಾಸಿಂದ ಅಸ್ತಿತ್ವವನ್ನು ತಲುಪಿದ;
ಅವನನ್ನು ಕಿಂತಲು ಬಯಸಿದ ಜಾಯಾಗೆ ಅಷ್ಟು ದೂರವಾಗು
ಅವನ ಒಂದರೂ ಬಂದೆ. ಅವನು ಕೆರಳಿಯನ್ನು
ಸ್ವಾರ್ಥಿಕಾರಿಗಾಗಿ ಕಾವಲು ರಕ್ಷಿತಿಸಿ, ಅವನನ್ನು ಬಂದಿಸಲು
ಸ್ವಯಂತ್ರಿಸಿದೆಯ. ಅಲ್ಲಿದೆ ಜಸರನ್ನು ಸೀರುತ್ತಿರು ಅವಿನಿ ತನ್ನ
ಹಂಡಿತಿಯ ಕರವ್ಯಾದ ಕರ್ಣಯನ್ನು ಹೇಳಿದ್ದಾಗಿಂದ
ಅರ್ಥವಾಯಿತು. ಬಂದು ಕ್ಷಾಯಿ
ತಪಸಾದದೆ ಜಾಯಾಗೆ ಕರ್ತೃಯಿಂದ ತನ್ನ
ಹಂಡಿತಿಯನ್ನು ತಪಿದ, ತಕ್ಷಾ ಅವಶು
ಸ್ವಾಖಾಚಿಟ್ಟಾಗಿ. ಏಮಲಿಯಾಳನ್ನು ರಕ್ಷಾಲು
ಸಾಧ್ಯವಾಗಿದ್ದರೂ

(62)

(63)

Vertaf
logi

ಒವಲು ರಕ್ಷಿತ ನಾಯಕರಿಂದ್ದು ಕಿಡಿತ ಬಂಧನಾಯ,
ಸ್ವಲ್ಪ ಕಳಿಯ ಮಾರ್ತ ಅಥವಾ, ಸ್ವಿಂಡಲನ ಪ್ರಾಯ
ಅಮರಿಯ ಮೊದರಿನ್ದು ಉಪಾಗಿ ಕೊಂಡರೆಂದು ಇಂದಿನ
ಮೊರಣಾಯಿತು. ಭಯಂಕರ ಸಾಮನ್ ಶಕ್ತಿಯನ್ನು
ಕೊಡಲಾಯಿತು. ಖಾಕ್ತಿಕಾದ ಅರೆಹಿ ಪ್ರಾಯ ಉಪಾಗಿ ಕೊಂಡ
ಭಾಗ್ಯವೆಂದು ಕೊಡಿದ್ದ ದೈತ್ಯನಾನಿಂದ್ದು ಕೊಂಡ ಈ ವಾಗಿ
ಸರಿಯಾದ ಶಕ್ತಿಯಾಯಿತು.

